

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ತಿರಿಪುರಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ
ಶ್ರೀಮತೇ ರಾಮಾನುಜಾಯ ನಮಃ

॥ ತಿರಿಪುರಂ ॥

ತಿರುವಟ್ಟಬುಯಗರಂ

‡ತಿರಿಪುರಂ ಮೂನ್ನೆರಿತ್ತಾನುಂ * ಮುಟ್ಟು
ಮಲಮಿಶೈ ಮೇಲ್ ಆಯನುಂ ವಿಯಪ್ಪ *
ಮುರಿದಿರೈ ವಾ ಕಡಲ್ ಪೋಲ್ ಮುಱಿಂಗಿ *
ಮೂವುಲಗುಂ ಮುಟ್ಟಿಯಾಲ್ ವಣಂಗ *
ಎರಿಯನ ಕೇಶರ ವಾಳ್ ಎಯಿಱ್ಱೋಡು *
ಇರಣಿಯ್ ಆಗಂ ಇರಂಡು ಕೂಱಾ *
ಅರಿಯುರುವಾಂ ಇವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೧)

ವೆಂ ತಿಱಲ್ ವೀರರಿಲ್ ವೀರರ್ ಒಪ್ಪಾರ್ *
ವೇದಂ ಉರೈತ್ತಿಮೈಯೋರ್ ವಣಂಗುಂ *
ಶೇ ತಮಿಱ್ ಪಾಡುವಾರ್ ತಾಂ ವಣಂಗುಂ *
ತೇವರ್ ಇವರ್ ಕೋಲ್ ತೆರಿಕ್ಕ ಮಾಟ್ಟೇ *
ವಂದು ಕುಱಿಳ್ ಉರುವಾಯ್ ನಿಮಿರಂದು *
ಮಾವಲಿ ವೇಳ್ಳಿಯಿಲ್ ಮಣ್ ಅಳಂದ *
ಅಂದಣರ್ ಪೋನ್ನಿವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೨)

ಶೆಂ ಪೋನ್ ಇಲಂಗು ವಲಂಗೈ ವಾಳಿ *
ತಿಣ್ ಶಿಲೈ ತಂಡೋಡು ಶಂಗಂ ಒಳ್ ವಾಳ್ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱ್ಱ like ಱ್ರ್ರ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ರ್ಱ, respectively.

ಉಮ್ಮುರ್ ಇರು ಶುಡರ್ ಆಳಿಯೋಡು *
 ಕೇಡಗಂ ಒಣ್ ಮಲರ್ ಪಱ್ಪಿ ಎಱ್ಪಿ *
 ವೆಮ್ಮು ಶಿನತ್ತಡಲ್ ವೇಱಂ ವೀಱ *
 ವೆಣ್ ಮರುಪ್ಪೊನ್ನು ಪಱಿತ್ತು * ಇರುಂಡ
 ಅಮ್ಮುದಂ ಪೋನ್ನಿವರ್ ಆರ್ ಕೋಲ್ ಎನ್ನ *
 ಅಟ್ಟಬುಯಗರತ್ತೇನ್ ಎನ್ನಾರೇ (ಒ)

ಮಂಜುಯರ್ ಮಾ ಮಣಿ ಕ್ಕುನ್ಱಂ ಏಂದಿ *
 ಮಾ ಮಱೈ ಕಾತ್ತೊರು ಮಾಯ ಆನೈ
 ಅಂಜ * ಅದನ್ ಮರುಪ್ಪನ್ನು ವಾಂಗುಂ *
 ಆಯರ್ ಕೋಲ್ ಮಾಯಂ ಅಱಿಯ ಮಾಟ್ಟೇನ್ *
 ವೆಂಜುಡರ್ ಆಱಿಯುಂ ಶಂಗುಂ ಏಂದಿ *
 ವೇದಂ ಮುನ್ ಓದುವರ್ ನೀದಿ ವಾನತ್ತು *
 ಅಂಜುಡರ್ ಪೋನ್ನಿವರ್ ಆರ್ ಕೋಲ್ ಎನ್ನ *
 ಅಟ್ಟಬುಯಗರತ್ತೇನ್ ಎನ್ನಾರೇ (ಃ)

ಕಲೈಗಳುಂ ವೇದಮುಂ ನೀದಿ ನೂಲುಂ *
 ಕಱ್ಪಮುಂ ಶೋಱ್ ಪೊರುಳ್ ತಾನುಂ * ಮಱ್ಪೈ
 ನಿಲೈಗಳುಂ ವಾನವಕ್ಕುಂ ಪಿಱಕ್ಕುಂ *
 ನೀಮೈಯಿನಾಲ್ ಅರುಳ್ ಶೆಯ್ದು *
 ನೀಂಡ ಮಲೈಗಳುಂ ಮಾ ಮಣಿಯುಂ * ಮಲಮೇಲ್
 ಮಂಗೈಯುಂ ಶಂಗಮುಂ ತಂಗುಗಿನ್ಱ *
 ಅಲೈ ಕಡಲ್ ಪೋನ್ನಿವರ್ ಆರ್ ಕೋಲ್ ಎನ್ನ *
 ಅಟ್ಟಬುಯಗರತ್ತೇನ್ ಎನ್ನಾರೇ (ಞ)

ಎಜ್ಜನುಂ ನಾಂ ಇವರ್ ವಣ್ಣಂ ಎಣ್ಣಿಲ್ *
 ಏದುಂ ಅಱಿಗಿಲಂ ಏಂದಿಱೈಯಾರ್ *
 ಶಂಗುಂ ಮನಮುಂ ನಿಱೈವುಂ ಎಲ್ಲಾಂ *
 ತಮ್ಮನ ಆಗ ಪ್ಪುಗುಂದು * ತಾಮುಂ
 ಪೊಂಗು ಕರುಂಗಡಲ್ ಪೂವೈ ಕಾಯಾ *
 ಪ್ಪೊದವಿಱ್ ನೀಲಂ ಪುನೈಂದ ಮೇಗಂ *

ಅಜ್ಜನಂ ಪೋನ್ನಿವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೬)

ಮುಱುಶಿ ವಂಡಾಡಿಯ ತಣ್ ತುಱಾಯಿ *
ಮೋಯ್ಂ ಮಲರ್ ಕ್ಕಣ್ಣಿಯುಂ * ಮೇನಿಯಂ ಶಾ -
ನ್ನಿಱಿಶಿಯ ಕೋಲಂ ಇರುಂದವಾಱುಂ *
ಎಜ್ಜನಂಜೊಲ್ಲುಗೇ ! ಓವಿ ನಲ್ಲಾರ್ *
ಎಱುದಿಯ ತಾಮರೈ ಅನ್ನ ಕಣ್ಣುಂ *
ಏಂದೆಱಿಲ್ ಆಗಮುಂ ತೋಳುಂ ವಾಯುಂ *
ಅಱಿಗಿಯ ತಾಂ ಇವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೭)

ಮೇವಿ ಎಪ್ಪಾಲುಂ ವಿಣ್ಣೋರ್ ವಣಂಗೆ *
ವೇದಂ ಉರೈಪ್ಪರ್ ಮುನ್ನೀರ್ ಮಡಂದೈ
ದೇವಿ * ಅಪ್ಪಾಲ್ ಆದಿರ್ ಶಂಗಂ ಇಪ್ಪಾಲ್
ಶಕ್ಕರಂ * ಮಱಿವರ್ ವಣ್ಣಂ ಎಣ್ಣಿಲ್ *
ಕಾವಿ ಒಪ್ಪಾರ್ ಕಡಲೇಯುಂ ಒಪ್ಪಾರ್ *
ಕಣ್ಣಂ ವಡಿವುಂ ನೆಡಿಯರಾಯ್ * ಎ
ಆವಿ ಒಪ್ಪಾರ್ ಇವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೮)

ತಂಜಂ ಇವಕ್ಕೇ ವಳೈಯುಂ ನಿಲ್ಲಾ *
ನೆಂಜಮುಂ ತಮ್ಮದೇ ಶಿಂದಿತ್ತೇಱ್ಕು *
ವಂಜಿ ಮರುಂಗುಲ್ ನೆರುಂಗ ನೋಕ್ಕಿ *
ವಾಯ್ ತಿಱಂದೊನ್ನು ಪಣಿತ್ತದುಂಡು *
ನಂಜಂ ಉಡೈತ್ತಿವರ್ ನೋಕ್ಕುಂ ನೋಕ್ಕುಂ *
ನಾ ಇವರ್ ತಮ್ಮೈ ಅಱಿಯಮಾಟ್ಟೇ *
ಅಂಜುವೆ ಮಱಿವರ್ ಆರ್ ಕೋಲ್ ಎನ್ನ *
ಅಟ್ಟಬುಯಗರತ್ತೇ ಎನ್ನಾರೇ (೯)

‡ಮನ್ನವ್ ತೊಂಡೈಯರ್ ಕೋರ್ ವಣಂಗುಂ *
 ನೀಳ್ ಮುಡಿ ಮಾಲೈ ವಯಿರವೇರ್ಗ *
 ತ್ತ ವಲಿ ತ್ತ ಪುಗಲ್ ಶೂೞ್ಂದ ಕಚ್ಚಿ *
 ಅಟ್ಟಬುಯಗರತ್ತಾದಿ ತನ್ನೈ *
 ಕನ್ನಿ ನ್ನ ಮಾ ಮದಿಳ್ ಮಂಗೈ ವೇಂದರ್ *
 ಕಾಮರು ಶೀರ್ ಕ್ಕಲಿಗನ್ನಿ * ಕುನ್ನಾ
 ಇರ್ ಇಶೈಯಾಲ್ ಶೊನ್ನ ಶೆಂಜೊಲ್ ಮಾಲೈ *
 ಏತ್ತ ವಲ್ಲಾಕ್ಕಿಡಂ ವೈಗುಂದಮೇ (೧೦)

|| ತಿರುಮಂಗೈಯಾೞ್ವಾರ್ ತಿರುವಡಿಗಳೇ ಶರಣಂ ||